



ಅಮೂರ್ತ ಚಿತ್ರ

ಮರ್ಕೆ ಬೇರೇ ಆಧಾರ. ಬೇರುಗಳಿಗೆ ಮಹ್ಯೇ ಆಧಾರ. ಆದರೆ ಚಿತ್ರದಲ್ಲಿರುವ ಅಲದ ಮರ ಗಮನಿಸಿ. ಮಹ್ಯೇ ಲ್ಲಿ ನದಿಯ ನೀರಿನ ಸೆಳವಿಗೆ ಕೊರೆದು ಹೋಗಿ ಒಂದು ಅಪೂರ್ವವಾದ ಅಮೂರ್ತ ಚಿತ್ರದಂತೆ ಗೊಳಿಸಿಸ್ತುದೆ. ಈ ಮರವನ್ನು ಕಾಣಬೇಕಾದರೆ ಗೋಕಾಕ ತಾಲ್ಲೂಕಿನ ಅಡಿಬಟ್ಟಿ ಗ್ರಾಮಕ್ಕೆ ಹೋಗಬೇಕು. ಅಲದ ಮರ ಫೋಟೋ ನದಿಯ ದಂಡ ಮೇಲೆ ಇದೆ.


-ಬಿ.ಎಂ. ದಪೇದಾರ, ಗೋಕಾಕ

ಪೇಪರ್ ಬಳಿ ಸ್ಟೋರ್

ಬಿ ಬಿ ಸ್ಟೋರ್ ಮಾರ್ಕೆಟ್ ನ್ನು ಓದಿ ನಾಳಿಗೆ ಅದನ್ನು ರದ್ದಿಗೆ ಹಾಕಿ ಸುಮುಖಾಗುವವರೇ ಹೆಚ್ಚು. ಆದರೆ, ಶಿರಸಿಯ ಗೃಹಿನಿ ವಿಶಾಲಾಕ್ಷಿಕೆ ಭಟ್ಟರು ಅದೇ ರದ್ದಿ ಬಳಿಕೆಯಾಂದು ಸುಂದರ ಬಳಿ ಸ್ಟೋರ್ ಮಾಡಿಕೊಂಡು ಬಳಸುತ್ತಿದ್ದಾರೆ. ನೋಡಿ ಅದೇ ಇದು!

ಪ್ರತಿಕೆಯ ಹಾಳಿಗಳನ್ನು ಸುರುಳಿಯಾಗಿ ಸುತ್ತಿ ಅದನ್ನು ಗಮ್ಯನಿಂದ ಭದ್ರಪಡಿಸುವುದು. ಹಾಗೆ ಸುತ್ತಿದ ಸುರುಳಿಗಳನ್ನು ಬೇಕಾದ ಉದ್ದದಲ್ಲಿ ಕತ್ತರಿಸಿ ಪುನಃ ಒಂದಕ್ಕೊಂಡು ‘ಫೆವೆರ್‌ಕಾಲ್’ನಿಂದ ಜೋಡಿಸಿ, ಅದಕ್ಕೆ ಕಟ್ಟಿಗೆಯ ರೂಪದಲ್ಲಿ ಬಳ್ಳಿ ವನ್ನು (ಬೇಕೆದ್ದರೆ) ಕೊಟ್ಟು ಅಂದ ಹೆಚ್ಚು ಶುಭಕುದೆನ್ನುತ್ತಾರೆ ಈಕೆ. ವಿಚ್ಯಂತಿಲ್ದರೆ ಸಿದ್ಧಗೊಳ್ಳುವ ಅಥವಾ ಅತಿ ಕಡಿಮೆ ಹೆಚ್ಚು ದಲ್ಲಿ ಸಿದ್ಧಪಡಿಸಬಹುದಾದ ಇಂತಹ ‘ಕಸದ ರಸ’ಗಳನ್ನು ನೀವೂ ಮಾಡಿ ಎಬ್ಬ ಸಲಹೆ ಶಿರಸಿಯ ಅಗಸಾಲ ಬೊಮ್ಮನ್ನಿಯ ಗೃಹಿನಿ ವಿಶಾಲಾಕ್ಷಿ ನಾಗರಾಜ ಭಟ್ಟ ಅವರದ್ದು.

ಚಿತ್ರ ಬರಹ: ಡಿ. ಅಚ್ಚನಾ, ಶಿರಸಿ



ಕೋಟೆಲಿಂಗೇಶ್ವರನ

ದ್ವಾರಪಾಲಕ

ಕುಂದಾಪುರದ ಕೋಟೆಶ್ವರದಲ್ಲಿರುವ ಕೋಟೆಲಿಂಗೇಶ್ವರ ದೇವಾಲಯ ಅತ್ಯಂತ ಪ್ರಾಚೀನವಾದದ್ದು. ಇದರ ಪ್ರಥಮ ಗಢಗುಡಿಯ ದ್ವಾರಪಾಲಕನಾಗಿ ಸ್ಥಾಪಿತಗೊಂಡಿರುವ ಕಂಚಿನ ಪರಶು ಪಾಣಿ ವಿಗ್ರಹ ಇಂದಿಗೂ ಹೊಸತರಂತೆ ಮಿಂಚುತ್ತಿದೆ. ಸಾವಿರ ವರ್ಷಕ್ಕೂ ಹಿಂದಿನ ಇತಿಹಾಸವಿರುವ ಈ ದೇವಳ ವೀಕ್ಷಣಾಹರ್ಮ ಕ್ಷೇತ್ರ.

-ಕೋಟೆಶ್ವರ ಸೌಯ್ಯನಾರಾಯಣ ರಾವ್, ಬೆಂಗಳೂರು

